## 2005 FOR PROFIT CORPORATION ANNUAL REPORT

## **FILED** Jan 13, 2005 08:00 AM

| 1. Entity Nan<br>STEVE F<br>Principal Place<br>203 PEREGE                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                     | FIELDS COMPANIES, INC.  ce of Business:  MRINE DR.                                                                     | Jailing Address<br>553 27TH AVE S<br>/ERO BEACH, FL 32968 |                                             | Secretary of State                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                 |
|-------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------|------------------------------------------------------------------------------------------------------------------------|-----------------------------------------------------------|---------------------------------------------|------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------|
| С                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                             | OO NOT WRITE II                                                                                                        | N THIS SPA                                                | CE                                          | 01052005 No Chg-P CR2E034 (10/03)  4. FEI Number Applied For Not Applied For Not Applicable  5. Certificate of Status Desired S8.75 Additional Fee Required                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                        |
| FIELDS, STEVE 203 PEREGRINE DR. INDIALANTIC, FL 32903  Name and Address of Current Registered Agent  DO NOT WRITE IN THIS SPACE                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                               |                                                                                                                        |                                                           |                                             |                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                    |
| 8. The above named entity submits this statement for the purpose of changing its registered office or registered the obligations of registered agent.  SIGNATURE  Signature, typed or printed name of registered agent and title if applicable  (NOTE Registered Agent signature required with the NOTE Registered Agent signature required Agent signature required with the NOTE Registered Agent signature required Agent signatu |                                                                                                                        |                                                           |                                             |                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                    |
| 10. TITLE NAME STREET ADDRESS CITY-ST-ZIP TITLE NAME STREET ADDRESS                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                           | OFFICERS AND DIRECT D FIELDS, STEVE 203 PEREGRINE DR. INDIALANTIC, FL 32903 VP CUNNINGHAM, PATRICIA J 203 PEREGRINE DR | TORS                                                      |                                             |                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                    |
| CITY-ST-ZIP TITLE NAME STREET ADDRESS CITY-ST-ZIP TITLE NAME STREET ADDRESS CITY-ST-ZIP                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                       | INDIALANTIC, FL 32903                                                                                                  |                                                           | The same of the same and adjustiness of the | DO NOT WRITE<br>IN THIS SPACE                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                      |
| TITLE NAME STREET ADDRESS CITY-ST-ZIP TITLE NAME STREET ADDRESS CITY-ST-ZIP                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                   |                                                                                                                        |                                                           |                                             | ರಿಯಾ ವರ್ಷ ೧೯೮೨ ವಿಷ್ಣಾತ ಅಥವಾಗಿ ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯೯ - ೧೯೯ - ೧೯೯೯ - ೧೯೯೯ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೯೯೮ - ೧೮ - ೧ |

12. I hereby certify that the information supplied with this filing does not qualify for the exemption stated in Section 119.07(3)(i), Florida Statutes. I further certify that the information indicated on this report or supplemental report is true and accurate and that my signature shall have the same legal effect as if made under oath; that I am an officer or director of the corporation or the receiver or trustee empowered to execute this report as required by Chapter 607, Florida Statutes; and that my name appears in Block 10 or Block 11 if changed, or on an attachment with an address, with an address, with an address, with an address.

SIGNATURE: PATRICIA J. Cunningham 1/2/05 (773)7745789